



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು  
ವಿಶೇಷ ರಾಜ್ಯ ಪತ್ರಿಕೆ

ಭಾಗ - ೪ಎ Part - IVA	ಬೆಂಗಳೂರು, ಸೋಮವಾರ, ೧೪, ಡಿಸೆಂಬರ್, ೨೦೨೦(ಮಾರ್ಗಶಿರ, ೨೩, ಶಕವರ್ಷ ೧೯೪೨) Bengaluru, MONDAY, 14, DECEMBER, 2020( MARGASHIRA, 23, ShakaVarsha 1942)	ನಂ. ೬೯೮ No. 698
------------------------	---	--------------------

## ಕರ್ನಾಟಕ ಸರ್ಕಾರ

ಸಂಖ್ಯೆ : ಕಂಇ/4/ಎಲ್‌ಆರ್‌ಡಿ/2019

ಕರ್ನಾಟಕ ಸರ್ಕಾರದ ಸಚಿವಾಲಯ  
ಬಹುಮಹಡಿಗಳ ಕಟ್ಟಡ  
ಬೆಂಗಳೂರು, ದಿನಾಂಕ:14-12-2020

## ಅಧಿಸೂಚನೆ

ಕರ್ನಾಟಕ ರಾಜ್ಯ ಸರ್ಕಾರವು ಕರ್ನಾಟಕ ಭೂ ಕಂದಾಯ ಅಧಿನಿಯಮ, 1964 (ಕರ್ನಾಟಕ 1964 ರ ಅಧಿನಿಯಮ, 12) ಕಲಂ 4 ರ ಉಪ ಕಲಂ (4) ಮತ್ತು ಕಲಂ 6 ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಹಿಂದೆ ಹೊರಡಿಸಿದ್ದ ಆದೇಶಗಳನ್ನು ಭಾಗಶಃ ಮಾರ್ಪಡಿಸಿ, ಜನಸಂಖ್ಯೆ, ಪ್ರದೇಶ, ಭೂಕಂದಾಯ, ಸಾರ್ವಜನಿಕರ ಬೇಡಿಕೆ ಹಾಗೂ ಆಡಳಿತಾತ್ಮಕ ಅನುಕೂಲತೆಗಳನ್ನು ಗಣನೆಗೆ ತೆಗೆದುಕೊಂಡು ಈ ಕೆಳಗಿನ ಪರಿಶಿಷ್ಟಗಳಲ್ಲಿ ಸೂಚಿಸಿರುವಂತೆ ಬಳ್ಳಾರಿ ಜಿಲ್ಲೆಯ ಸರಹದ್ದನ್ನು ವಿಭಜಿಸಿ ಹೊಸಪೇಟೆ ಪಟ್ಟಣವನ್ನು ವಿಜಯನಗರ ಹೊಸ ಜಿಲ್ಲೆಯಾಗಿ ರಚಿಸಲು ಉದ್ದೇಶಿಸಿದೆ.

ಆದುದರಿಂದ, ಮೇಲೆ ಹೇಳಿದ ಅಧಿನಿಯಮದ ಕಲಂ 6 ರಡಿಯಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಈ ಸಂಬಂಧದಲ್ಲಿ ಬಾಧಿತರಾಗುವ ವ್ಯಕ್ತಿಗಳಿಗೆ ತಿಳಿಸುವುದೇನೆಂದರೆ, ಈ ಅಧಿಸೂಚನೆಯು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾದ ದಿನಾಂಕದಿಂದ ಒಂದು ತಿಂಗಳು ಮುಗಿದ ದಿನಾಂಕದಂದು ಅಥವಾ ಅನಂತರ ಈ ಮೇಲ್ಕಂಡ ಉದ್ದೇಶವನ್ನು ಪರಿಶೀಲನೆಗೆ ತೆಗೆದುಕೊಳ್ಳಲಾಗುವುದು.

ಈ ಪ್ರಸ್ತಾವನೆಯ ಸಂಬಂಧ ಯಾವುದೇ ವ್ಯಕ್ತಿಗಳಿಂದ ಆಕ್ಷೇಪಣೆ ಅಥವಾ ಸಲಹೆಗಳು ಸೂಚಿಸಿದ ದಿನಾಂಕದೊಳಗೆ ಸ್ವೀಕೃತವಾದಲ್ಲಿ ಸರ್ಕಾರವು ಅವುಗಳನ್ನು ಪರಿಶೀಲಿಸುವುದು. ಆಕ್ಷೇಪಣೆ ಮತ್ತು ಸಲಹೆಗಳನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ, ಕೊಠಡಿ ಸಂಖ್ಯೆ: 505, ಬಹುಮಹಡಿಗಳ ಕಟ್ಟಡ, ಡಾ: ಬಿ.ಆರ್.ಅಂಬೇಡ್ಕರ್ ವೀಧಿ, ಬೆಂಗಳೂರು - 560001 ಈ ವಿಳಾಸಕ್ಕೆ ಲಿಖಿತ ರೂಪದಲ್ಲಿ ಸಲ್ಲಿಸಬಹುದಾಗಿದೆ.

**ಪರಿಶಿಷ್ಟ-1**

ಕಾಲಂ (4) ತೋರಿಸಿರುವ ತಾಲ್ಲೂಕುಗಳನ್ನು ಕಾಲಂ (2) ರಲ್ಲಿ ತೋರಿಸಿರುವ ಜಿಲ್ಲೆಯಿಂದ ಬೇರ್ಪಡಿಸಿ ಕಾಲಂ (5) ರಲ್ಲಿ ತೋರಿಸಿರುವ ಜಿಲ್ಲೆಯಲ್ಲಿ ಸೇರ್ಪಡೆಯಾಗುವುವು.

ಕ್ರ. ಸಂ.	ಜಿಲ್ಲೆ	ಕೇಂದ್ರಸ್ಥಾನ	ತಾಲ್ಲೂಕುಗಳು	ಹೊಸ ಜಿಲ್ಲೆ	ಹೊಸ ಕೇಂದ್ರಸ್ಥಾನ
(1)	(2)	(3)	(4)	(5)	(6)
1	ಬಳ್ಳಾರಿ	ಬಳ್ಳಾರಿ ನಗರ	(1) ಹೊಸಪೇಟೆ (2) ಕೂಡ್ಲಿಗಿ (3) ಹಗರಿಬೊಮ್ಮನಹಳ್ಳಿ (4) ಕೊಟ್ಟೂರು (5) ಹೂವಿನ ಹಡಗಲಿ (6) ಹರಪನಹಳ್ಳಿ	ವಿಜಯನಗರ	ಹೊಸಪೇಟೆ

**ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ, ನೂತನವಾಗಿ ರಚಿಸಿರುವ ವಿಜಯನಗರ ಜಿಲ್ಲೆಯ ಚಕ್ಕುಬಂದಿ ವಿವರ:-**

ಪೂರ್ವ: ಚಿತ್ರದುರ್ಗ ಮತ್ತು ಬಳ್ಳಾರಿ ಜಿಲ್ಲೆ	ಪಶ್ಚಿಮ : ಗದಗ ಮತ್ತು ಹಾವೇರಿ ಜಿಲ್ಲೆ
ಉತ್ತರ : ಕೊಪ್ಪಳ ಜಿಲ್ಲೆ	ದಕ್ಷಿಣ : ಹರಿಹರ ಮತ್ತು ದಾವಣಗೆರೆ ತಾಲ್ಲೂಕು, ದಾವಣಗೆರೆ ಜಿಲ್ಲೆ

**ಪರಿಶಿಷ್ಟ-2**

ಹೊಸದಾಗಿ ವಿಜಯನಗರ ಜಿಲ್ಲೆಯನ್ನು ರಚಿಸಿದ ನಂತರ ಕಾಲಂ (2) ರಲ್ಲಿ ತೋರಿಸಿರುವ ತಾಲ್ಲೂಕುಗಳು ಕಾಲಂ (1) ರ ಜಿಲ್ಲೆಯಲ್ಲಿ ಉಳಿಯಲಿವೆ.

ಜಿಲ್ಲೆಯ ಹೆಸರು	ತಾಲ್ಲೂಕಿನ ಹೆಸರು
(1)	(2)
ಬಳ್ಳಾರಿ	(1) ಬಳ್ಳಾರಿ (2) ಕುರುಗೋಡು (3) ಸಿರಗುಪ್ಪ (4) ಕಂಪ್ಲಿ (5) ಸಂಡೂರು

**ವಿಜಯನಗರ ನೂತನ ಜಿಲ್ಲೆಯನ್ನು ರಚಿಸಿದ ನಂತರ ಬಳ್ಳಾರಿ ಜಿಲ್ಲೆಯ ಚಕ್ಕುಬಂದಿ ವಿವರ:-**

ಪೂರ್ವ: ಆಂಧ್ರ ಪ್ರದೇಶ ರಾಜ್ಯ	ಪಶ್ಚಿಮ : ಹೊಸದಾಗಿ ರಚಿಸಿರುವ ವಿಜಯನಗರ ಜಿಲ್ಲೆ
ಉತ್ತರ : ರಾಯಚೂರು ಜಿಲ್ಲೆ	ದಕ್ಷಿಣ : ಆಂಧ್ರ ಪ್ರದೇಶ ರಾಜ್ಯ

ಮೇಲೆ ಸೂಚಿಸಿದ ಪ್ರಸ್ತಾವನೆಯು, ರಾಜ್ಯ ಸರ್ಕಾರವು ಕರ್ನಾಟಕ ಭೂಕಂದಾಯ ಅಧಿನಿಯಮ, 1964 ರ (1964 ರ ಕರ್ನಾಟಕ ಅಧಿನಿಯಮ 12) ಕಲಂ 4 ರ ಉಪ ಕಲಂ (4) ರಡಿಯಲ್ಲಿ ಹೊರಡಿಸುವ ಅಂತಿಮ ಅಧಿಸೂಚನೆಯು ಅಧಿಕೃತ ರಾಜ್ಯಪತ್ರದಲ್ಲಿ ಪ್ರಕಟಿಸುವ ದಿನಾಂಕದಿಂದ ಜಾರಿಗೆ ಬರುವುದು.

ಕರ್ನಾಟಕ ರಾಜ್ಯಪಾಲರ ಆದೇಶನುಸಾರ  
ಮತ್ತು ಅವರ ಹೆಸರಿನಲ್ಲಿ

**(ವಿ.ಟಿ.ರಾಜ್ಯಶ್ರೀ)**  
ಸರ್ಕಾರದ ಅಧೀನ ಕಾರ್ಯದರ್ಶಿ  
ಕಂದಾಯ ಇಲಾಖೆ (ಭೂ ಮಾಪನ)